



# ಸಾಯೋ ಆಟ!



ಡಾಕ್‌ ಕಾಮಿಡಿಯ ವಸ್ತು ಇಟ್ಟುಕೊಂಡು ಬಿಗಿಯಾದ ತಿಲ್ಪದಿಂದ ಗಮನಸೆಳೆಯುವ ಕಿರುಚಿತ್ವವಿದು. ರಂಜನೆಯ ಉದ್ದೇಶಕ್ಕೆ ಕಿರುಚಿತ್ ಮಾಡ್ಯಾಮವನ್ನು ಎಷ್ಟು ಸಮರ್ಥವಾಗಿ ಬಳಸಿಕೊಳ್ಳಬಹುದು ಎಂಬುದಕ್ಕೆ ಉದಾಹರಣೆಯಾಗಿ ಇದನ್ನು ನೋಡಬಹುದು.

■ ಗೌರಿ

**ಒಂ**ದು ಸಿನಿಮಾದಲ್ಲಿ ಏನಾದರೂ ಸಂದೇಶ ಅಥವಾ ಕಾಣ್ಣಿ ಇರಬೇಕು ಎಂದು ನಂಬಿರುವವರ ದೊಡ್ಡ ಸಮುದಾಯವೇ ನಮ್ಮೀದೆ. ಹಾಗೆಯೇ ಸಿನಿಮಾದ ಉದ್ದೇಶ ಮನರಂಜನೆ ಭರಪೂರ ಮನರಂಜನೆ ಇದ್ದರೆ ಸಾಕು. ಆ ಕ್ಷಣಿಕ್ಕೆ ಅಳಿಸುವುದೋ ನಿಗಿಸುವುದೋ ಮಾಡಿದರೆ ಸಾಕು ಎನ್ನುವ ಇನ್ನೊಂದು ವಾದವೂ ಇದೆ. ಇದು ಬರೀ ಸಿನಿಮಾದಲ್ಲಿ ಮಾತ್ರವಲ್ಲ, ಎಲ್ಲ ಸ್ವಜನಶೀಲ ಕಲೆಗಳಲ್ಲಿಯೂ ಇರುವ ಎರಡು ದಾರಿ ಈ ಎರಡರಲ್ಲಿ ಯಾವುದೋ ಒಂದು ಮಾತ್ರ ಸರಿ ಎಂದು ಹೇಳುವುದು ಕಷ್ಟ, ವರದರಿಂದಲೂ ಎರವಲು ಪಡೆದುಕೊಂಡು ಮಧ್ಯ ಮಾರ್ಗದಲ್ಲಿ ಹುಟ್ಟಿಕೊಂಡ ಸಿನಿಮಾಗಳೂ ಸಾಕಷ್ಟಿವೇ.

‘ಇ ಆಮ್ ಡೆಡ್’ ಹೀಗೆ ನೋಡುವ ಮೀರಿಯನ್ನೇ ನೆಚ್ಚಿಕೊಂಡು ಕಟ್ಟಿದ ಸಿನಿಮಾ. ಅದರೆ ಆ ಕಟ್ಟೊಳಿದಿಂದಲೇ ಗಮನಸೆಳೆಯುವಪ್ಪು ಬಿಗಿಯಾಗಿದೆ. ನಿರ್ದೇಶಕ ಡ್ಯೂನ್ ಸುಲ್ಲಿ ಅವರ ಈ ಡಾಕ್ ಕಾಮಿಡಿ ಕಿರುಚಿತ್ ಒಂಬತ್ತು ನಿಮಿಪ ಕಾಲಾವಧಿಯನ್ನು ಹೊಂದಿದೆ. ಆ ಒಂಬತ್ತು ನಿಮಿಪಗಳಲ್ಲಿ ಒಂದು ಕ್ಷಣಿವ್ಯಾ ನಮ್ಮ ಗಮನ ಆಚೆಚೆ ಹರಿಬಿಡದ ಹಾಗೆ ನೋಡಿಸಿಕೊಂಡು ಹೊಗುವ ಗುಣ ಇದಕ್ಕಿದೆ.

ದುರಂತದ ಸ್ನಿಫೆಲೆಗಳ ಮೂಲಕವೇ ಹಾಸ್ಯವನ್ನು ಹೇಳುಸುವ ರಿಂಗ್ ‘ಡಾಕ್ ಕಾಮಿಡಿ’ ಎನ್ನುತ್ತಾರೆ. ಈ ಕಿರುಚಿತ್ದರಲ್ಲಿ ಕಾಮಿಡಿ ಎನ್ನುವುದು ಹಾರರ್ ಹೆಗಲೀರೆ.

ಒಂದು ಮನೆಯಲ್ಲಿ ಮೂರು ಸಾವಿನ ನಾಟಕಗಳೇ ಈ ಕಿರುಚಿತ್ದರ ವಸ್ತು. ಮದ್ದವೆ ಕನಸು ಕಾಣಿಸುತ್ತಿರುವ ಹುಡುಗಿನಿಗೆ ತನ್ನ ನೆರೆಯಲ್ಲಿರುವ ವ್ಯಧಿ ಲಿಂಡಾಳ ಮನೆಯಿಂದ

ಸಿದೇಶನ್: ಡ್ಯೂನ್ ಸುಲ್ಲಿ

ಸಿನ್‌ರಾಜ್: ಲಾಬ್ ವಾಟ್ಸನ್

ತಾರಾಗ್: ಬಾಮ್ ವ್ಯಾಟ್ಸನ್, ಫಾನ್ಸ್ಸ್

ಕ್ಯಾಂಪ್‌ಬೀಲ್, ಜೇಮ್ಸ್ ಎಲೀಸ್,

ಬಾಲೀ ಬೆನ್ಸ್, ಜಾಕ್‌ಸನ್

ಮಿಲ್ಲರ್ಸ್

ಭಾಯಾಗ್ರಹಣ: ನಿಕ್ ಮೋರಿನ್

ಸಂಕಲನ: ಡ್ಯೂನ್ ಸುಲ್ಲಿ

ದ್ವಿನಿ: ಕ್ರೇನ್ ಬುಡ್

ಜೊರಾದ ಸಂಗಿತ ಕ್ಷೇತ್ರದಲ್ಲಿದೆ. ಕುತೂಹಲದಿಂದ ಹೊಗಿ ನೋಡುತ್ತಾನೆ ಇಡೀ ಮನೆ ಸುತ್ತಿ ಕಿರುಚಿ ಕಿರುಚಿ ಕರೆದರೂ ಲಿಂಡಾ ಓಗುಡುವುದಿಲ್ಲ. ಒಂಗ ಹೊಗಿ ನೋಡಿದರೆ ಜೊರಾದ ಸಂಗಿತ ಹಳ್ಳಿದಂತೆಯೇ ಇದೆ. ಲಿಂಡಾ ಸೋಫಾದ ಮೇಲೆ ಬರಿಗಡ್ಡೆ ಸಾವಸ್ಯದ್ವಾರೆ ಅದನ್ನು ನೋಡಿ ಗಾಬಿಯಾಗುತ್ತಿಲ್ಲ ತೀವಿಯಲ್ಲಿ ಅವನಿಗೆ ಅವಳ ಹೊಗಿದೆ ತೆಗೆದುಕೊಂಡು ಸಾಗಿಸಬೇಕು. ಪೊಲೀಸರಿಗೆ ತಿಳಿಸಿದರೆ ನಿನಗೆ ಅಪಾಯ ಎಂಬ ಎಷ್ಟರಿಕೆ ಮೊಳಗುತ್ತದೆ. ಅವನು ಅದರಂತೆಯೇ ಮಾಡುತ್ತಾನೆ.

ಅವನ ಸೈಫಿತರೆಲ್ಲ ಕೂಡಿ ಅವನನ್ನು ಹೆದರಿಸಲು ಈ ನಾಟಕವನ್ನು ರಾಷ್ಟ್ರಿಯತ್ವಾರೆ. ಅವನು ಏನು ಮಾಡುತ್ತಿದ್ದಾನೆ ಎಂದು ನೋಡಲು ಸೈಫಿತರು ಮನೆಯೊಳಗೆ ಬರುತ್ತಾರೆ. ಆಗ ಅವನು ಕೈಗಳನ್ನು ಕೊಯ್ದುಕೊಂಡು ರಕ್ತದ ಮಡುವಲ್ಲಿ ಬಿಡಿರುವುದು ನೋಡಿ ಗಾಬಿಯಾಗುತ್ತಾರೆ. ಇದು ಇನ್ನೊಂದು ನಾಟಕ. ತನ್ನನ್ನು ಒತ್ತು ಮಾಡಿದ ಸೈಫಿತರಿಗೆ ಚಮಕ್ ಕೊಡಲೊಷ್ಟರ ಅವನು ಮಾಡಿದ ನಾಟಕ

ಇದು ಹೀಗೆ ಒಬ್ಬರನ್ನೆಂಬುಬೆಂದು ಬೇಳೆಯಾಗಿ ಇರುತ್ತದೆ. ಹೀಗಾಗಿ ಕಥೆಯಲ್ಲಿ ಏನೋ ಇರುವ ಬೆತ್ತೆ ಇದಲ್ಲ, ನೋಡುವಿಕೆಯಲ್ಲಿಯೇ ಮಾರ್ಗದಾರಿಕವೆನಿಸುವ ಬೆತ್ತೆಯಿದು.

ಈ ನೋಡುವಿಕೆಯ ಶಿಂಗಿಗೆ ಕಾರಣವಾಗಿರುವುದು ಮುಖ್ಯವಾಗಿ ಹಿನ್ನೆಲೆ ಸಂಗಿತ, ಸಂಕಲನ ಮತ್ತು ಭಾಯಾಗ್ರಹಣ. ಕುತೂಹಲದ ಕುದುರೆಯನ್ನೇರಿಂದಿರ್ಘವಿಷಯವಂತೆ ಮಾಡುವುದು ಹಿನ್ನೆಲೆ ಸಂಗಿತ. ಪಾತ್ರಗಳ ಬೆನ್ತ್‌ತ್ವಿ ಹೋಗಿ, ಪ್ರೇಕ್ಷಕರ ನೋಡುವಿಕೆಯನ್ನೂ ಮಾಗಿದರ್ಶಿಸಿ ಮಾಡುತ್ತಿಲ್ಲ. ಭಾಯಾಗ್ರಹಣವೂ ಈ ಬೆತ್ತದ ಗುಣಾತ್ಮಕ ಅಂತ. ಕಥೆಯಲ್ಲಿ ದಿಕ್ಕಿನಲ್ಲಿ ನೋಡುವಿಕೆಯಲ್ಲಿಯೇ ಕಟ್ಟುತ್ತ ಹೋಗುವ ಭಾಕಚಕ್ಕೆಯನ್ನೂ ಸಂಕಲನದಲ್ಲಿಯೂ ನೋಡುವುದು.

ಪ್ರೇಕ್ಷಕರನ್ನು ಇನ್ನಿಲ್ಲದಂತೆ ಪರವಶಗೊಳಿಸುವ ಶಕ್ತಿ ‘ಇ ಆಮ್ ಡೆಡ್’ ಕಿರುಚಿತ್ಕೆಡೆ. ಹಾರರ್ ಹರಿತದ ಜೊತೆಗೆ ನಗೆಬುಗೆಯನ್ನೂ ನೀಡಿ ರಿಲೀಫ್ ಗೊಳಿಸುತ್ತದೆ. ಎದುರಿಗೆ ಕಾಣಿಸುವದರ ಆಚೆಗೆ ಏನ್ನನ್ನು ಹೊಳೆಯಿಸುವುದಿಲ್ಲ. ಅದು ಈ ಪ್ರಕಾರದ ಕಿರುಚಿತ್ದರ ಉದ್ದೇಶವೂ ಅಲ್ಲ. ಆದರೆ ಮನರಜಿನ್ನೇ ಉದ್ದೇಶಗಾಗಿಸಿಕೊಂಡು ಅದನ್ನು ಎಷ್ಟು ಸಮರ್ಥವಾಗಿ ಸಾಧಿಸಬಹುದು ಎಂಬುದಕ್ಕೆ ಉದಾಹರಣೆಯಾಗಿ ಈ ಕಿರುಚಿತ್ ನೋಡುವುದು.



ಈ ಕಿರುಚಿತ್ ವೀಕ್ಷಣೆಗೆ  
[bit.ly/2vGye5e](http://bit.ly/2vGye5e)  
ಕೊಂಡಿ/ಕ್ರೂಪಾರ್ ಹೋಡ್  
ನ್ಯೂನ್ ಮಾಡಿ.